

ಸಾಧ್ಯ ಕಾಳಾಚೊ ತಿಸ್ಮೇ ಆಯ್ತಾರ್ (ದೇವಾಚ್ಯಾ ಉತ್ಪಾಚೊ ಆಯ್ತಾರ್)

22, ಜನೆರ್ 2023

ಮೋಗಾಚ್ಯಾಂನೋ, ಆಜ್ ದೇವಾಚ್ಯಾ ಉತ್ಪಾಚ್ಯಾ ಆಯ್ತಾರ್ ಸಂಭ್ರಮ್ಯಾಂವ್. ಈತ್ಯಾಕ್, ಅಪೆರುಯಿತ್ತಾ ಇಲ್ಲಿಸ್ ವಾ “ತಾಣೆಂ ಪವಿತ್ರ್ ಮಸ್ತಕ್ ‘ಶಾಂಕಾಂ ಉಗಡ್ಲ್ಲು’” ಹ್ಯಾ ಆಮೋಸ್ತಲಿಕ್ ಪತ್ರ್ ಮುಖಾಂತ್ ಪಾಪ್ ಫ್ರಾನ್ಸಿಸಾನ್ 2019ಹ್ಯಾ ವರ್ಷ, ಸಾದ್ಯ ಕಾಳಾಚೊ ತಿಸ್ಮೇ ಆಯ್ತಾರ್, ದೇವಾಚ್ಯಾ ಉತ್ಪಾಚೊ ಆಯ್ತಾರ್ ಮ್ಹಣುನ್ ಪಾಚಾರುನ್, ತೋ ಸಂಭ್ರಮುಂಕ್ ಉಲ್ಲೋ ದಿಲ್ಲೋ. ದೇವಾಚೆಂ ಉತರ್ ದೇವಾಚಿ ಹಾಜ್ಯಿ ಆಮ್ಷ್ಯೆ ಮಧೆಂ ಭೋಗುಂಕ್ ಕರ್ತ್ವ ಮ್ಹಳ್ಳೆಂ ಸಂದೇಶ್ ಫ್ರೇವ್ ಆಯ್ಜ್ಞೆ ಹೊ ಸಂಭ್ರಮ್ ಆಮೀ ಚಲೊವ್ಯಾಂ. ಹರೆಕ್ಕಾ ಎವ್ವರಿಸ್ತಾಚ್ಯಾ ಬಲಿದಾನಾ ವೆಳಿಂ ದೇವಾಚೆಂ ಉತರ್ ಆಮೀ ಪರ್ಗಟ್ಯಾಂವ್ ಆನಿ ಪರ್ಗಟ್ಲೆಂ ಆಯ್ತಾಂವ್. ಆಜ್ ಆನಿ ಹರೆಕ್ ದೀಸ್ ತೆಂ ಭಕ್ತಿನ್ ಆಯ್ತ್ವನ್, ನಿಯಾಳುನ್ ಆನಿ ತಾಚ್ಯೆ ಪರ್ಗಟ್ಲೆ ಮುಖಾಂತ್ ಆನಿ ತೆಂ ಪಾಳ್ಯೆ ಮುಖಾಂತ್ ಜಿವಿತ್ ಅಥಾರ್ಭರಿತ್ ಕರುಂಕ್ ಆಮೀ ಪೆಚಾಡುಂಕ್ ಜಾಯ್. ಪವಿತ್ರ್ ಮಸ್ತಕಾಚ್ಯಾ ಉತ್ಪಾಂತ್ ದೇವಾಚ್ ಆಮ್ಷ್ಯೆ ಲಾಗಿಂ ಉಲಯ್ತ್ ಆಸ್ತಾಂ, ಶಾಕಾ ಜೊಕ್ತಿ ಭಾವಾಧಾರಾಚೆ ಪ್ರತಿಕ್ರಿಯ್ಯಾ ದಿಂವ್ಯ್ ಆಮೀ ಆಜ್ ವಿಶೇಸ್ ಪ್ರೇರಣ್ ಜೊಡ್ತಾಂವ್. ದೇವಾಚ್ಯಾ ಉತ್ಪಾಚ್ಯಾ ಮೋಗಾನ್ ಭರುನ್, ತೆಂ ಉತರ್ ಸಂಮಾಣ್ ರಿತಿನ್ ಆಮ್ಷ್ಯಂ ಕರುನ್ ಫೆಂವ್ಜ್ಯೆಕ್ ಆಧಾರ್ ಮಾಗುನ್ ಹೆಂ ಏಸಾಚೆಂ ಬಲಿದಾನ್ ಭೆಟ್ಯೊಂವ್ಯ್ ಘುಡೆಂ ಸರ್ಯಾಂ.

ದೇವಾಚ್ಯಾ ಉತ್ಪಾಚಿ ಪರ್ಗಟ್ಲೆ:

ಪಯ್ಯಿಂ ವಾಚಪ್ : ಇಸಾ. 8:23-9:3

ಅಂತರ್ಗೀತ್ : ಕೀರ್ತನ್ 26

ದುಸ್ರೀ ವಾಚಪ್ : 1 ಕೊರಿ. 1: 10-13, 17

ಸುವಾತಾರ್ : ಮಾತೇವ್ 4: 12-23

ಏಸಾಚೆಂ ಗಿತಾಂ

ಪ್ರವೇಶ್ : A 21

ಭಿಷ್ಣೋಣಿ : C 14

ಕುಮ್ಯಾರ್ : D 33

ನಿಗ್ರಮನ್ : F 15

ಭಾವಾರ್ಥಾಂಚಿ ಪ್ರಾರ್ಥನಾಂ:

ಯಾಡಕೆ : ಭಾವಾಂ-ಭಯ್ಯಿಂನೊ, ದೇವಾಚೆಂ ಉತರ್ ಪ್ರಭುವಿಕೆ ತೆಂ ಖರೆಂ. ಮೂರ್ಕೊ ತೆಂ ಜಿಯೆಂವ್ಯ್ ಆನಿ ತ್ಯಾ ಮುಖಾಂತ್ರ ಘಳಾಭರಿತ್ ಜಾಂವ್ಯ್ ಆಮ್ಮಾಂ ದೇವಾಚೋಚೆ ಆಧಾರ್ ಗಜ್ರ್ ಆಸಾ. ಹ್ಯೆ ದಿಶೆನ್ ಆಮ್ಮೆ ಖಾತಿರ್ ಆನಿ ಆಮ್ಮೆ ಭಾವಾಂ-ಭಯ್ಯಿಂ ಖಾತಿರ್ ಆಮ್ಮೆಂ ಪ್ರಾರ್ಥನಾಂ ಆತಾಂ ದೇವಾಕೆ ಉಬಾರ್ಯಾಂ.

1. ಮೋಗಾಳಾ ಬಾಪಾ, ಪವಿತ್ರ ಮಸ್ತಕಾಂತ್ಲ್ಯ ತುಜ್ಯ್ ಉತ್ತಾಂ ಮುಖಾಂತ್ರ ಆಮ್ಮೆ ಲಾಗಿಂ ತುಂ ನಿರಂತರ್ ಉಲಯ್ಯಾಯ್. ತುಚೆಂ ಉತ್ತಾಂ ಪವಿತ್ರ ಸಭೆಂತ್ ಖರಿಂ ಜಾಯ್ಯೆಂ ಕರ್ತಾಯ್. ಪವಿತ್ರ ಸಭೆಚ್ಯ್ ಮುಖೆಲ್ಯಾಂನಿ ಹೆಂ ತುಚೆಂ ಉತರ್ ಉರ್ಬೆನ್ ಪರ್ಗಟ್ಯೆಕ್ ಆನಿ ತಾಚೊ ಅಥ್ರ್ ಲೋಹಾಕೆ ಸೋಡೊವ್ಯ್ ಸಾಂಗ್ರಾಚ್ಯೆಕ್ ತುಜ್ಯ್ ಪವಿತ್ರ ಆತ್ಯಾನ್ ತಾಂಕಾಂ ಭರ್ ಮ್ಹ್ಯಾಲುನ್ ಮಾಗ್ರಾಂವ್. ಡವಾಬ್ : ಬಾಪಾ, ಆಮ್ಮೆಂ ಮಾಗ್ನಿಂ ಆಯ್ಯ್.
2. ತುಚೆಂ ಉತ್ತಾಂ ಉಚ್ವಾದ್ ಆನಿ ತಾರಣ್ ದಿತಾತ್. ಆಮ್ಮೆ ರಾಜ್-ಕಾಭಾರ್ಯಾಂನಿ ತುಜ್ಯ್ ಉತ್ತಾಕ್ ತಾಳ್ ಪಡ್ಯೆಚ್ಯ್ ಯೋಜನಾಂ ದ್ವಾರಿಂ ಲೋಹಾಕೆ ಬರೆಪಣ್ ಹಾಡುಂಕ್ ವಾಪ್ತಿಶೆಂ ತಾಂಚೆ ಮತ್ ಉಚ್ವಾದಾಯ್ ಮ್ಹ್ಯಾ ಮಾಗ್ರಾಂವ್.
3. ತುಜ್ಯ್ ಮುತಾನ್ ಆಪ್ಲ್ಯ್ ಎಕಾಚೆ ಉತ್ತಾನ್ ಪಿಡೆಸ್ತಾಂಕ್ ಗೂರ್ಕೊ ಕೆಲಿಂ. ಆಮ್ಮೆ ಥಿಗ್-ಜೆಂತ್ಲ್ಯ್ ಸರ್ವ್ ಪಿಡೆಸ್ತಾಂನಿ ತುಜ್ಯ್ ಉತ್ತಾಂ ಧಾವ್ಯ್ ತಾಂಚೆ ಪಿಡಾ ಸೋಸುಂಕ್ ಬಳ್ ಜೊಡಿಶೆಂ ಆನಿ ಬುಜವಣ್, ಭಲಾಯ್ಯ ಜೊಡಿಶೆಂ ಕರ್ ಮ್ಹ್ಯಾ ಮಾಗ್ರಾಂವ್.
4. ತುಚೊ ಮೂತ್ ಜೆಸ್, ಬರಿ ಖಿಬರ್ ಪರ್ಗಟ್ ಕರುಂಕ್ ಲೋಹಾ ಮಧೆಂ ಭೋಂವ್ಯ್ ಆಮ್ಮೆ ಸರ್ವ್ ಯುವಜಣಾಂನಿ ಆನಿ ಭುಗ್ಯಾಂನಿ, ತುಜ್ಯ್ ಉತ್ತಾಂ ಮುಖಾಂತ್ರ ಆಪ್ಲ್ಯ್ ಸಂಗಿಂ ಆಸ್ಯೆಚ್ಯ್ ಸೋಮಿಯಾಕ್ ವಳ್ಶಶೆಂ, ತುಜ್ಯ್ ಉತ್ತಾಚ್ಯ್ ಮೋಗಾನ್ ವಾಡಶೆಂ ಆನಿ ತುಚ್ಯೆ ಸುವಾತೆಚೆಂ ಧಯ್ಯಾರ್ಥಿಕ್ ಹಾತೆರಾಂ ಜಾಯ್ಯೆಂ ಕರ್ ಮ್ಹ್ಯಾಲುನ್ ಮಾಗ್ರಾಂವ್.
5. ತುಚೆಂ ಉತರ್ ಎಕ್ಕೆಟಾಂವ್ಯೆಂ ಹಾತೆರ್. ಆಮ್ಮೆ ಸರ್ವ್ ಕುಟ್ಟಾಂನಿ ಎಕ್ಕೆಟಾಚ್ಯ್ ಸ್ವಿರತಾನ್ ಭರುನ್, ತುಚೆಂ ಉತರ್ ವಾಚೆಚ್ಯ್ ನಿಯಾಳ್ಯೆಚ್ಯ್ ವಾಂಟ್ಯೆಚ್ಯ್ ಆನಿ ತೆಂ ಘಳಾದಾಯೆಕ್ ರಿತಿನ್ ಜಿಯೆಂವ್ಯೆಚ್ಯ್ ಮುಖಾಂತ್ರ ದೆಕೆಭರಿತ್ ಜಿಣೆ ರುತಾ ಕರುಂಕ್ ಆಧಾರ್ ದಿ ಮ್ಹ್ಯಾ ಮಾಗ್ರಾಂವ್.
6. ತುಜ್ಯ್ ಉತ್ತಾಕ್ ಆಮ್ಮೆಂ ಕಾಳ್ಜಾಂ-ಮನಾಂ ತುಂ ಉಗ್ರಿಂ ಕರ್ತಾಯ್. ಹ್ಯೆ ವೆದಿಂ ಭೋಂವಾರಿಂ ಜಮ್ಲಾಂ ಆಮೆ ಸರ್ವಾಂನಿ, ತುಚೆಂ ಉತರ್ ಆಯ್ಯಾಂಚ್ಯ್ ಆನಿ ಉಂಡೊ ಮೋಡ್ಯೆಂತ್ ತುಚೆ ವಳ್ಕ ಧರುನ್ ಸದಾಂಚೆ ತುಕಾ ಸಾಕ್ ದಿಂಬ್ಯೆಂ ಪಾಟ್ಲಾಘ್ಯಾರಾಂ ಜಾಯ್ಯೆಂ ಕರ್ ಮ್ಹ್ಯಾ ಮಾಗ್ರಾಂವ್.

ಪಾಠ್ಯ ಕಾಳಾಚೋ ತಿಸ್ಲೋ ಅಯ್ಯಾರ್

ಪಯ್ಯಾ ವಸಾಕ್

ಪಯ್ಯಂ ವಾಚಪ್

ಅನ್ನವಾಧ್ಯಂಚ್ಯಾ ಗಾಲಿಲೆಯಾಂತ್ ಲೋಕಾನ್ ಏಕ್ ಷ್ವದ್ ಉಜ್ಞಾದ್ ದೆಂಬ್ಲ್

ಇಸಾಯಿಯಾ ಪ್ರವಾದ್ಯಾಚ್ಯಾ ಪುಸ್ತಕಾಂತ್ ವಾಚಪ್

ಇಸಾ. 8:23b—9:3

ಪ್ರವೀಂ ತಾಣಂ ಜೆಬುಲುನಾಬ್ಯಾ ಪ್ರಾಂತಾಕ್ ಅನಿ ನಫ್ತಾಲಿಚ್ಯಾ ಪ್ರಾಂತಾಕ್ ಅಕ್ಣಾ ಭೋಗುಂಕ್ ದಿಲ್ಯೋ, ಪ್ರಣ್ ಭವಿಷ್ಯಾಂತ್ ತೊ ದಯಾಚಿ ವಾಟ್, ಜೊದಾನಾ ಪಲ್ತುಡಿಚೋ ಪ್ರಾಂತ್ ಅನಿ ರಾಷ್ಟ್ರಾಂಚೋ ಪ್ರದೇಶ್ ಮಹಿಮೆವಂತ್ ಕರ್ತೃಲ್ಯೋ.

ಕಾಳೋಕಾಂತ್ ಚಲ್ತಲ್ಯಾ ಲೋಕಾಕ್ ಏಕ್ ಷ್ವದ್ ಉಜ್ಞಾದ್ ದಿಷ್ಟ್ ಪದ್ಮೇಭ್;

ಮರಣಾಚೆ ಸಾವ್ಯಾಚ್ಯಾ ದೆಶಾಂತ್ ರಾವ್ತಲ್ಯಾಂಚೆರ್ ಏಕ್ ಉಜ್ಞಾದ್ ಘಾಂಕೇಭ್.

ತುವೆಂ ತಾಂಚೋ ಅನಂದ್ ವಾಡಯ್ಲ್ಯಾಯ್, ತಾಂಚೋ ಸಂತೋಸ್ ಚಡಯ್ಲ್ಯಾಯ್.

ಲುಂಷ್ವಾಚ್ಯಾ ಸಮಯಾರ್ ಸಂತೋಸ್ತಾತ್

ಅನಿ ರುಖುಜಾಚಿ ಲೂಟ್ ವಾಂಟುನ್ ಘೆತಾನಾ ಉಲ್ಲಾಸ್ತಾತ್

ತತೆಂ ತಿಂ ತುಚೆ ಮುಕಾರ್ ಅನಂಧ್ರಿತ್ ಜಾತಾತ್.

ಕಿತ್ಯಾಕ್ ಮಿದಿಯಾನಾಬ್ಯಾ ದಿಸಾ ತುವೆಂ ಕೆಲ್ಲೆಂಯ್ ತತೆಂ, ತಾಂಚೆಂ ಭಾರಾಚೆಂ ಜುಂ,

ತಾಂಚ್ಯಾ ಶಾಂದಾ ವಯ್ಯಂ ಲಾಂಕುಡ್, ತಾಂಚೆರ್ ಜುಲುಮ್ ಕರ್ತುಲ್ಯಾಂಚೋ ದಾಂಡೋ

ತುವೆಂ ಮೊಡುನ್ ಉಡಯ್ಲ್ಯಂಯ್.

— ದೇವಾಚಿ ಉತ್ತರ್ ಹಂ.

ಅಂತರ್ ಗೀತ್

ಕೀ. 26:1, 4, 13-14

ಶ್ರೀಕೃಂತ್: ಸರ್ವೇಸ್ವರ್ ಮ್ಹಾಜೋ ಉಜ್ಞಾದ್, ತೊಚ್ ಮ್ಹಾಜೋ ತಾರೋ.

ಕೀ. 26:1a

1. ಸರ್ವೇಸ್ವರ್ ಮ್ಹಾಜೋ ಉಜ್ಞಾದ್, ತೊಚ್ ಮ್ಹಾಜೋ ತಾರೋ;

ಹೆರ್ ಕೋಣಾಕ್ ಹಾಂವೆಂ ಭಿಯೆಜಯ್?

ಸರ್ವೇಸ್ವರ್ಚ್ ಮ್ಹಾಜ್ಯಾ ಜೆವಿತಾಚೋ ಶಾಂಚೋ;

ಹೆರ್ ಕೋಣಾಕ್ ಹಾಂವೆಂ ಶಾಂಪೆಜಯ್?

2. ಏಕ್ ಉಪ್ಪಾರ್ ಸರ್ವೇಸ್ಪರಾಲಾಗಿಂ ಹಾಂವೆಂ ಮಾಗ್ನಾ,
ಆತಾಂಯ್ ತಿಚ್ ಮ್ಹ್ಯಾಜಿ ಆಶಾ:
ಸ್ಗಳ್ಯಾ ಮ್ಹ್ಯಾಚ್ಯಾ ಜಿವಿತಾಂತ್ ಸರ್ವೇಸ್ಪರಾಚ್ಯೆ ಫುರಿಂ ಹಾಂವೆಂ ಬಿಡಾರ್ ಕರುಂಕ್,
ಸರ್ವೇಸ್ಪರಾಚೆಂ ಸುವಾಧಿಕ್ರಷ್ಟ್ ಚಾಮನ್
ತಾಚ್ಯಾ ಮಂದಿರಾಂತ್ ತಾಚಿ ಶೀಶಿ ಹಾಂವೆಂ ಸಮ್ಮನ್ ಫೆಂವ್ಯಾ!

3. ಇತ್ತೆಂ ಹಾಂವ್ ಶಿರೆಂಚ್ ಭರ್ವಸುನ್ ಆಸಾಂ:

ಹ್ಯಾ ಜಿವಿತಾಂತ್ಚ್ ಸರ್ವೇಸ್ಪರಾಚಿ ದಯಾಮಯ್ ಹಾಂವ್ ಭೋಗುಂಕ್ ಪಾವ್ತ್ರಲೋಂ.
ಸರ್ವೇಸ್ಪರಾಚಿ ತರ್ ವಾಟ್ ಪಳೆವ್ಹ್ ರಾವ್
ಧಯ್ ಫೆ ಆನಿ ದೃಢ್ ರಾವ್!
ವ್ಹ್ಯ್ಯಾ, ಸರ್ವೇಸ್ಪರಾಕ್ ಅತ್ರಿಗುನ್ ರಾವ್.

ದುಸ್ರೆಂ ವಾಚಪ್

ತುಮ್ಹ್ಯೆ ಮಥೆಂ ಎಕಾಚ್ ಜಿನ್ವಾಚೆಂ ಭಾವನಾಂ ಆಸುಂದಿತ್
ತುಮ್ಹ್ಯೆ ಮಥೆಂ ತಂಡ್ ನಾಕಾಂ

ಸಾಂ ಪಾವ್ತ್ನಾ ಕೊರಿಂಥ್ಗಾರಾಂಕ್ ಬರಯ್ಲಾಂ ಪಯ್ಲಾಂ ಪತ್ತಾರಂತ್ತೆಂ ವಾಚಪ್

1 ಕೊಂ. 1:10-13, 17

ಭಾವಾಂ-ಭಯ್ಲ್ಯಾಂನೋ,

ಆತಾಂ ಭಾವಾಂನೋ, ಆಮ್ಹ್ಯಾ ಸೊಮಿಯ್ ಜೆಜು ಶ್ರಿಸ್ತಾಚೇ ನಾಂವಿಂ ಹಾಂವ್
ತುಮ್ಹ್ಯೆಲಾಗಿಂ ಪರಾತುನ್ ಮಾಗ್ನಾಂ: ತುಮ್ಹ್ಯೇ ಮಥೆಂ ಏಕ್ ಸಾರ್ಥಂ ಭಾವನಾಂ ಆಸೆಜಯ್;
ತುಮ್ಹ್ಯೇ ಮಥೆಂ ತಂಡ್ ಆಸನಯ್. ತುಮಿ ಏಕ್ ಮನಾಚೆ ಆನಿ ಏಕ್ಚ್ ಅಭಿಪ್ರಾಯಿಚೆ
ಚಾವ್ ತುಮ್ಹ್ಯೇ ಮಥೆಂ ಪರಿಪೂರ್ಣ್ ಎಕ್ಕಟ್ ಆಸುಂಕ್ ಘಾವ್ನೊ. ಶ್ರಿತ್ವಾಕ್ ಮ್ಹ್ಯಾಜ್ಯಾರ್,
ಮ್ಹ್ಯಾಚ್ಯಾ ಭಾವಾಂನೋ, ತುಮ್ಹ್ಯೇ ಮಥೆಂ ನಾಯ್ರಬ್ಗ್ರಿಂ ಉತ್ತಾಂತ್ ಮ್ಹ್ಯಾನ್ ಶೈಲ್ಯೇಯಿಚ್ಯಾ
ಫುರ್ಜ್ಯಾಂ ಮಾರಿಭತ್ ಮ್ಹ್ಯಾಕಾ ಕಳೊನ್ ಆಯ್ನಾಂ. ತೆಂ ಸಮ ಸಾಂಗ್ರೀಂ ಜಾಲ್ಯಾರ್ ಅಶೆಂ:
ತುಮ್ಹ್ಯೇ ಮಥೆಂ ಎಕ್ಕ್ಲೌ 'ಅಪ್ರಾ' ಪಾವ್ನಾಚ್ಯೋ'. ಅನ್ನೆಕ್ಕ್ಲೌ 'ಅಪ್ರಾ' ಅಪ್ರಾಲ್ಯೆಂಚ್ಯೋ', ತಿಸ್ಲೌ
ಎಕ್ಕ್ಲೌ 'ಅಪ್ರಾ' ಕೇಭಾಷಾಚ್ಯೋ' ಆನಿ ಚೊಕ್ಕ್ಲೌ 'ಅಪ್ರಾ' ಶ್ರಿಸ್ತಾಚ್ಯೋ' ಮ್ಹ್ಯಾನ್. ಶ್ರಿಸ್ತಾಚೆ
ಕಿತೆಂ ವಾಂಚೆ ಚಾಲ್ಯಾತ್? ವಾ ಕಾಂಯ್ ಪಾವ್ನಾರ್ ತುಮ್ಹ್ಯೇ ಪಾಸತ್ ಶಿಸಾರ್ ಶಿಖಾಯ್ಲೆಂ?
ವಾ ಪಾವ್ನಾಚ್ಯಾ ನಾಂವಾನ್ ತುಮ್ಹ್ಯಾಂ ಪರಿತ್ ಸ್ವಾನ್ ದಿಲ್ಲೊ?

ಪರಿತ್ರೇಸ್ತಾನ್ ದಿಂವ್ಯ್ ಮೃಷ್ಟಾ ಕಾಂಯ್ ಶ್ರಿಸ್ತಾನ್ ಮೃತ್ತಾ ಧಾಡ್ಲೆಲೊ ನ್ನೀಯ್;
ಮೃತ್ತಾ ಧಾಡ್ಲೆಲೊ ಸುವಾತಾ ಪರ್ಗಟ್ ಕರುಂಕ್. ತೆಂಯೊ ಶ್ರಿಸ್ತಾತ್ಮ್ ಖಿಸಾಚೆಂ ಬಳ್ಳಾ
ನಪೆಂಯ್ಯ್ ಚಾಯ್ತೆಂ ಮನ್ಯಾಂಚ್ಯ್ ಜಾಣ್ಯಾಯೆಚ್ಯ್ ಉತ್ತಾಂ ವಿಷೆಂ ತಿ ಪರ್ಗಟ್ ಕರುಂಕ್
ಮೃತ್ತಾ ಧಾಡ್ಲೆ. — ದೇವಾಚೆಂ ಉತ್ತರ್ ಹೆಂ.

ಉದ್ದಾರ್

ಮಾತೆವ್ 4:23

ಸರ್ವೇಸ್ವರಾಕ್ ಜೈ ಜೈ!

ಜೆಜು ಸರ್ಗಾ-ರಾಜ್ಯಾಚೆ ಬರಿ ಖಿಬರ್ ಗಾಜಯ್ತ್ತ್ರ್

ಆನಿ ಲೋಕಾ ಮದ್ದಿ ಸರ್ವ್ ಧರಾಂಚೆ ಪಿಡಾಶಿಡಾ ಗೂಳ್ ಕರಿತ್ತ್ ಗೆಲೊ.

ಸರ್ವೇಸ್ವರಾಕ್ ಜೈ ಜೈ!

ಶುಭ್ರಾವಾತಾ

ಜೆಜು ಕಫಾನ್ಯಂವ್ ಶಹರಾಂತ್ ವಚನ್ ರಾಘ್ವ್
ಅಶೆಂ ಜ್ಯಾರಿ ಜಾಲೆಂ ಜೆಂ ಇಸಾಯಿಯಾ ಪ್ರವಾದ್ಯಾನ್ ಮ್ಯಾಳ್ಯೆಂ ತೆಂ

✖ ಮಾತೆವ್ ಪರ್ಮಾಣೆಂ ಜೆಜು ಶ್ರಿಸ್ತಾಚೆ ಶುಭ್ರಾವಾತಾ

ಮಾತೆ. 4:12-23

ಜುವಾಂವ್ ಧರ್ಮ್ ಬಂದೆಂತ್ ಫಾಲಾ ಮ್ಯಾಳ್ ಖಿಬರ್ ಆಯ್ಲ್ಯಾಂ ಉಪ್ಪಾಂತ್ ಜೆಜು
ಗಾಲಿಲೆಯಾಕ್ ಗೆಲೊ. ತೊ ನಜರೆತಾಂತ್ ರಾಘ್ವ್ನಾ. ಬಗರ್ ಜಾಬುಲೂನ್ ಆನಿ
ನಾಷ್ಟ್ಲಿಚೇ ಗಡಿ ಭಿತರ್ ಗಾಲಿಲೆಯಾ ಸರೋವರಾಚೇ ವೆಳೇರ್ ಆಸ್ತ್ಲಾ ಕಫಾನ್ಯಂವ್ ಶಹರಾಂತ್
ವಚನ್ ರಾಘ್ವ್. ಅಶೆಂ ಜ್ಯಾರಿ ಜಾಲೆಂ ಇಸಾಯಿಯಾ ಪ್ರವಾದ್ಯಾನ್ ಮ್ಯಾಳ್ಯೆಂ ತೆಂ:

“ಜಾಬುಲೂನಾಚೊ ಆನಿ ನಾಷ್ಟ್ಲಿಚೊ ಗಾಂವ್,

ದಯಾಕ್ ವೆಚೇ ವಾಟೇ ಸಾಮ್ಯಾಚೆ ಆನಿ ಯೋದಾನ್ ಪಲ್ತ್ರಿಡಿಚೆ ಗಾಂವ್,

ಆನ್ಯಾವಾಥ್ಯಾಚೆಂ ಗಾಲಿಲೆಯಾ!

ಕಾಳೋಕಾಂತ್ ಜಿಯೆಲ್ಲ್ಯಾ ಲೋಕಾನ್ ದೆಖ್ಯೆಲ್ಲ್ ಏಕ್ ವ್ಯೇದ್ ಉಷ್ಣ್ಯಾದ್;

ಮರಣಾಚಿ ಸಾಖಿ ಪದ್ಯಾಲ್ಲ್ಯಾ ಗಾಂವಾಂತ್ ಜಿಯೆಲ್ಲ್ಯಾಂಚೆರ್ ಉದೆಲೊ ಏಕ್ ಪ್ರಕಾಸ್.”

ತಪಳ್ ಧಾವ್ಯ್ ಜೆಜು ಅಶೆಂ ಪ್ರಸಂಗ್ ಕರುಂಕ್ ಲಾಗ್ಲ್ಬ್: “ಷಾತ್ತಿ ಜೆಂ ಬದಲಾ;
ಕಿತ್ಯಾಕ್ ಸರ್ವ್ಯಂಚೆಂ ರಾಜ್ಯ್ ಲಾಗಿಂ ಪಾಷ್ಯಾಂ.”

ಏಕ್ ದೀಸ್ ಜೆಜು ಗಾಲಿಲೆಯಾ ಸರೋವರಾಚೇ ವೆಳೇನ್ ಪಾಶಾರ್ ಜಾತಾನಾ ದೋಗ್
ಭಾವಾಂಕ್ - ಪೆದ್ದು ಮ್ಯಾಣ್ತ್ರ್ ತ್ಯಾ ಸಿಮಾಂವ್ ಆನಿ ತಾಣ್ ಭಾವಾ ಅಂದ್ರ್ಕ್ - ತಾಣೆಂ

ದೆಖ್ಯೆ. ಸರೋವರಾಂತ್ ತೆ ಜಾಳ್ ಉಡಯ್ಯಾಲೆ; ಶಿತ್ಯಕ್ ತೆ ಪಾಗಿ ಜಾವ್ಯಾಸ್ನೆ. ಅನಿ ತಾಣಂ ತಾಂಕಾಂ ಮ್ಹ್ಯಾಳೆಂ: “ಯೆಯಾ ಮ್ಹ್ಯಾಜ್ಯಾ ಪಾಟ್ಯಾಂನ್ ಅನಿ ಹಾಂವ್ ತುಮ್ಹ್ಯಾಂ ಮನ್ಯಾಂಚೆ ಪಾಗಿ ಕರ್ತೃಲೊಂ.” ತಕ್ಷಣಾಚ್ ಆಪ್ಲಿಂ ಜಾಳಾಂ ಸೊಡ್ಯಾ ತೆ ತಾಬ್ಯಾ ಪಾಟ್ಯಾಂನ್ ಗೆಲೆ.

ಧಂಯ್ ಧಾವ್ಯ್ ಮುಶಿರ್ ವೆತನಾ ತಾಕಾ ದಿಸ್ನೆ ಅನಿಕ್ ದುಸ್ರೆ ದೋಗ್ ಭಾಭಾವ್ - ಜಾಕೊಬ್ ಅನಿ ಜುವಾಂವ್, ಜೆಬೆದೆವಾಚೆ ಪ್ರೂತ್. ಆಪ್ಯಾಂ ಬಾಪಾಯ್ ಜೆಬೆದೆವಾ ಸಾಂಗಾತಾ ಎಕ್ ಮಚ್ಯಾಂರ್ ತೆ ಆಪ್ಲಿಂ ಜಾಳಾಂ ಸಮ ಕರ್ತಾಲೆ. ತಾಂಕಾಂ ತಾಣಂ ಆಪಯ್ಯೆ. ತಕ್ಷಣಾಚ್ ಮಚ್ಯೊ ಅನಿ ಆಪ್ಯಾಂ ಬಾಪಾಯ್ಯಾ ಸಾಂಡುನ್ ತೆ ತಾಬ್ಯಾ ಪಾಟ್ಯಾಂನ್ ಗೆಲೆ.

ಉಪ್ಪಾಂತ್ ಜೆಜು ತಾಂಚ್ಯಾ ಸಿನಾಗೊಗಾಂನಿ ಶಿಕಯ್ತ್, ರಾಜ್ಯಾಚಿ ಬರಿ ಖಿಬರ್ ಗಾಜಯ್ತ್ ಅನಿ ಲೊಕಾ ಮಧ್ಯ ಸವ್ರ್ ಧರಾಂಚಿ ಪಿಡಾಶಿಡಾ ಗೊಣ್ ಕರಿತ್ ಆಖ್ಯಾ ಗಾಲಿಲೆಯಾಂತ್ಯಾಂನ್ ಭೋಂವ್ಯೊ.

— ದೆವಾಚಿಂ ಉತರ್ ಹೆಂ.

ಮಚ್ಯೊ ವಾಚಪ್

✚ ಮಾತೆವಾ ಪಮಾಣೆಂ ಜೆಜು ಕ್ರಿಸ್ತಾಚಿ ಶುಭ್ರಾವಾತ್ ಮಾತೆ. 4:12-17

ಜುವಾಂವ್ಯಾ ಧರ್ರ್ ಬಂದೆಂತ್ ಫಾಲಾ ಮ್ಹ್ಯಾಳ್ ಖಿಬರ್ ಆಯ್ಯಾಲ್ಯಾ ಉಪ್ಪಾಂತ್ ಜೆಜು ಗಾಲಿಲೆಯಾಕ್ ಗೆಲೊ. ತೊ ನಜರೆತಾಂತ್ ರಾವ್ಯೊ ನಾ. ಬಗರ್ ಜಾಬುಲೂನ್ ಅನಿ ನಾಷ್ಟುಲಿಚೇ ಗಡಿ ಭಿತರ್ ಗಾಲಿಲೆಯಾ ಸರೋವರಾಚೇ ವೆಳೇರ್ ಆಸ್ಸ್ಯಾಲ್ಯಾ ಕಘನ್ ಶಹರಾಂತ್ ವಚನ್ ರಾವ್ಯೊ. ಅಶೆಂ ಜ್ಯಾರಿ ಜಾಲೆಂ ಇಸಾಯಿಯಾ ಪ್ರವಾದ್ಯಾನ್ ಮ್ಹ್ಯಾಳ್ ತೆಂ:

“ಜಾಬುಲೂನಾಚೊ ಅನಿ ನಾಷ್ಟುಲಿಚೊ ಗಾಂವ್,
ದಯಾಕ್ ವೆಚೇ ವಾಟೇ ಸಾಮ್ಯಾಚಿ ಅನಿ ಯೋದಾನ್ ಪಲ್ತುಡಿಚಿ ಗಾಂವ್,
ಅನ್ಯಾವಾಥ್ಯಾಚಿಂ ಗಾಲಿಲೆಯಾ!
ಕಾಳೋಕಾಂತ್ ಜಿಯೆಲ್ಯಾಂ ಲೊಕಾನ್ ದೆಖ್ಯೊ ಏಕ್ ವ್ಯೊಡ್ ಉಜ್ಞೊ;
ಮರಣಾಚಿ ಸಾಖಿ ಪಡ್ಲೊಲ್ಯಾಂ ಗಾಂವಾಂತ್ ಜಿಯೆಲ್ಯಾಂಚೆರ್ ಉದೆಲೊ ಏಕ್ ಪ್ರಕಾಸ್.”

ತವ್ಲಾ ಧಾವ್ಯ್ ಜೆಜು ಅಶೆಂ ಪ್ರಸಂಗ್ ಕರುಂಕ್ ಲಾಗ್ಯೊ: “ಮಾತ್ರಿ ಜಿಣೆ ಬದಲಾ;
ಶಿತ್ಯಕ್ ಸಗ್ರಿಂಚಿಂ ರಾಜ್ಯ್ ಲಾಗಿಂ ಪಾವ್ಯಾಂ.”

— ದೆವಾಚಿಂ ಉತರ್ ಹೆಂ.